



# ಜೀ ಹೊಲಿ...



**ಪ್ರ**ತಿ ವರ್ಷದ ಜನವರಿ 26 ಗಣರಾಜ್ಯೋತ್ಸವದ ದೇಶದ ನಾಗರಿಕರ ಹೆಮ್ಮೆ-ಅಭಿಮಾನದ ದಿನ. ಈ ಗಣತಂತ್ರ ಆಚರಣೆಗೆ ಮುನ್ನ ದಿನ ವಿಶೇಷವ್ಯಾಂದಿದೆ ಗೊತ್ತಾ? ಅದನ್ನೇ 'ಮತದಾರರ ದಿನಾಚರಣೆ'. ಗಣರಾಜ್ಯೋತ್ಸವಕ್ಕೆ ಮುನ್ನ ಮತದಾರರ ದಿನಿಗೆ ಏಮ್ಮೆ ಅಭಿಪ್ರಾಯ.

ಜನವರಿ 25 'ರಾಷ್ಟ್ರೀಯ ಮತದಾರರ ದಿನಾಚರಣೆ'. 'ಭಾರತೀಯ ಚುನಾವಣಾ ಅಯೋಗ' ಸ್ಥಾಪನೆಯಾದುದು 1950ರ ಜನವರಿ 25ರಂದು. ಚುನಾವಣೆಗಳು ದೇಶದ ಪ್ರಜಾಪ್ರಭುತ್ವದ ಜೀವಕೋಶಗಳಲ್ಲವೇ? ಈ ಜೀವಕೋಶಗಳನ್ನು ಕಾಳಜಿಯಿಂದ ನಿರ್ವಹಿಸುವ ಚುನಾವಣಾ ಅಯೋಗದ ಸಂಸ್ಥಾಪನಾ ದಿನವೇ 'ಮತದಾರರ ದಿನಾಚರಣೆ'. 2011ರಿಂದ ಈ ಆಚರಣೆಯನ್ನು ಪ್ರತಿ ವರ್ಷ ಆಚಿಸಲಾಗುತ್ತಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದ್ದು 1951-52 ರಲ್ಲಿ. ಆಗ 500 ಲೋಕಸಭ್ಯ ಸ್ಥಾನಗಳಿಗೆ ಹಾಗೂ 4000 ಶಾಸಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ 8200 ಟನ್ ಉಕ್ಕೆ, 3 ಲಕ್ಷ 80 ಸಾವಿರ ಟನ್ ಕಾಗದ ಬಳಕೆ ಮಾಡಲಾಗಿತ್ತು. ಇಲ್ಲಿಯವರೆಗೂ 17 ಸಾರ್ವತ್ರಿಕ ಮಹಾ ಚುನಾವಣೆಗಳು ದೇಶದಲ್ಲಿ ನಡೆದಿವೆ.

ಪ್ರತಿ ವರ್ಷ ದೇಶದಲ್ಲಿ ಕೊಟ್ಟಂತರ ಜನ ಮತದಾರರ ಪಟ್ಟಿಗೆ ಸೇವಣಿಯಾಗುತ್ತಾರೆ. ಅವರೆಲ್ಲಿಗೆ ಮತದಾರನ ಮಹತ್ವ, ಶೈವಾತ್ಮಕ

ಅರಿಯಲು 'ಮತದಾರರ ಪ್ರತಿಜ್ಞಾ ವಿಧಿ'ಯನ್ನು ಬೋಧಿಸಲಾಗುತ್ತದೆ. ಮತದಾನ ಮಾಡುವಂತೆ ಪ್ರೇರಣೆಯಾಗುವುದು ಹಾಗೂ ಮತದಾರರನ್ನು ಜಾಗೃತಗೊಳಿಸುವ ಚೆಂಪಡಿಕೆಗಳು ಸಶಕ್ತ ಸರ್ಕಾರದ ರಚನೆಗೆ ಸಶಕ್ತ ಮತದಾರರನ್ನು ಸೃಜಿಸುವುದೇ ಆಗಿದೆ. ಈ ಉದ್ದೇಶ ಸಾಧನಾಗಿ, ಬೀದಿ ನಾಟಕ, ಸಾಕ್ಷಾತ್ಕಾರಗಳು, ವ್ಯಾಂಗ್ಯ ಚಿಕಿತ್ಸೆ ಪ್ರದರ್ಶನ, ಇತ್ಯಾದಿಗಳನ್ನು ಹಮೆಕೊಳ್ಳಲಾಗುತ್ತದೆ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕೆಲವು ವಿಶಿಗಳ ನಡುವೆಯೂ ಹಮ್ಮರವಾಗಿ ಬೆಳೆದಿದೆ. ಅದಕ್ಕೆ ಕಾರಣ ನಮ್ಮ ಚುನಾವಣಾ ಅಯೋಗ ಚುನಾವಣೆಗಳನ್ನು ಆದಮ್ಮು ಪಾರದರ್ಶಕವಾಗಿ ನಡೆಸಲು ಅಯೋಗ ನಿರಯರವಾಗಿ ಪ್ರಯೋಜನಿಸುತ್ತಿದೆ. 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ಮತದಾರರು 'ವಿವಿ ಪಾಬ್ರ್' ಮೂಲಕ ಮತ ಹಾಕಿ, ತಾವು ಹಾಕಿದ ಮತವನ್ನು ವಿಳಾತಿಪಡಿಸುತ್ತಿರುವುದನ್ನು ಪಾರದರ್ಶಕತೆಗೆ ಪ್ರಯೋಜಿಸಲಾಗಿತ್ತು.

ಹಲವು ಹಿರಿಮಣಿಗೆ ನಡುವೆಯೂ ಚುನಾವಣಾ ಆಯೋಗವು ಸಾಕಷ್ಟು ಮಿಶಿಗಳನ್ನು ಹೊಂದಿದೆ. ಉದಾಹರಣೆಗೆ, ತನ್ನದೇ ಆದ ಸ್ವಂತ ನೌಕರವರ್ಗ ಹೊಂದದಿರುವುದು, ಅಪರಾಧಿ ಹಿನ್ನಲೆಯಿಲ್ಲ ಅಭ್ಯರ್ಥಿಗಳ ಸೋಸುವಿಕೆ ಶಕ್ತಿಯಿಲ್ಲ ದಿರುವುದು, ಚುನಾವಣಾ ಅಕ್ರಮ ತಡೆಯುವ ಶಕ್ತಿ ಕಡಿಮೆಯಿರುವುದು, ಚುನಾವಣಾ ಅಕ್ರಮದಲ್ಲಿ

'ಗಣರಾಜ್ಯೋತ್ಸವ' ಆಚರಣೆಗೆ ಮುನ್ನಡಿ ರೂಪೆದ ದಿನ 'ರಾಷ್ಟ್ರೀಯ ಮತದಾರರ ದಿನಾಚರಣೆ'. ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ ಈ ದಿನ, ಭಾರತೀಯ ಚುನಾವಣಾ ಆಯೋಗದ ಸಂಸ್ಥಾಪನಾ ದಿನವೂ ಹೌದು.

■ ರಘು ಗಂಕಾರನಹಳ್ಳಿ

ಭಾಗಿಯಾಗಿರುವ ಅಭ್ಯರ್ಥಿಗಳ ಆಯ್ದೆ ಅನೂಜೀತಗೊಳಿಸಲಾಗ್ದು, ಹಣ-ಮದ್ದ-ಉದ್ದೇಶಗಳ ವಹಿವಾಟನ್ನು ಚುನಾವಣೆಯಿಂದ ದೂರವಡಲು ಸಾಧ್ಯವಾಗದಿರುವುದು, ಇವೆಲ್ಲವೂ ಅಯೋಗದ ಕೀರ್ತಿಗೆ ಕವುಚುಕ್ಕಿಗಳೇ ಆಗಿ.

ಪ್ರಜಾಪ್ರಭುತ್ವದಲ್ಲಿ 'ಮತ ಶಕ್ತಿ' ಎಂಬುದು ಉದ್ದೇಶ್ಲಾ ಶಕ್ತಿಗಳಿಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಒಂದು ಮತದ ಅಂತರದಲ್ಲಿ ಸೋತ ಅಭ್ಯರ್ಥಿಗಳೂ ಇದ್ದಾರೆ. 2004ರ ಕನಾಡಕ ವಿಧಾನಸಭಾ ಚುನಾವಣೆಯಲ್ಲಿ, ಎ.ಆರ್. ಕೃಷ್ಣಮೂರ್ತಿ ಅವರು ಧ್ವನಿ ನಾರಾಯಣ್ ಅವರ ಎದುರು ಕೇವಲ ಒಂದು ಮತದ ಅಂತರದಲ್ಲಿ ಸೋತರು. 2009ರಲ್ಲಿ ರಾಜಸ್ಥಾನ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಸಿ.ಎ. ಜೋತಿ ಅವರು ಒಂದು ಮತದ ಅಂತರದಲ್ಲಿ ಸೋತರು. ಚುನಾವಣೆಯಲ್ಲಿ ಪ್ರತಿ ಮತಕ್ಕೂ ಮಹತ್ವವಿದೆ ಎನ್ನುವುದನ್ನು ಈ ಉದಾಹರಣೆಗಳು ಸೂಚಿಸುತ್ತವೆ.

ಮತದಾರರು ಸದಾ ಜಾಗೃತರಾಗಿರುವುದು ಮತ್ತು ಜಾಗೃತ ಪ್ರಜ್ಞೆಯಿಂದ ಮತದಾನ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಅನಿವಾರ್ಯ. ಈ ನಿಟ್ಟಿನಲ್ಲಿ, 'ರಾಷ್ಟ್ರೀಯ ಮತದಾರರ ದಿನ' ಮತದಾರರಲ್ಲಿ ಹುಮ್ಮೆ ತಂಬು ಮತದಾರರ ಸದಾ ಜಾಗೃತಗೊಳಿಸುವ ಕೆಲಸ ಮಾಡುತ್ತದೆ.

ಪ್ರತಿಕ್ರಿಯೆ: [feedback@sudha.co.in](mailto:feedback@sudha.co.in)